

## ಮಾನಸಿಕ ಭಯ: ಕಾರಣ, ಪರಿಣಾಮ ಮತ್ತು ಚಿಕಿತ್ಸೆ

ವಿಜಯಾ ಯು. ಪಾಟೀಲ್<sup>1</sup> ಮತ್ತು ಡಾ. ನಿತಿನ ಹೊಸಮೇಲಕರ<sup>2</sup>

ಪೀಠಿಕೆ

ಪರಿಸ್ಥಿತಿ, ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ನಿರಂತರವಾಗಿ ಉಂಟಾಗುವ ಹೆದರಿಕೆ/ಅಂಜಿಕೆಯನ್ನು ಅಥವಾ ಯಾವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೋ ಅದನ್ನು ಭಯ ಎಂದು ವ್ಯಾಖ್ಯಾನಿಸಲಾಗಿದೆ. ಭಯಗಳನ್ನು ಸಾಮಾನ್ಯವಾಗಿ ಸಾಮಾಜಿಕ ಭಯ, ಬಯಲು ಬೀತಿ (ಅಗಾರೋಫೋಬಿಯ), ನಿರ್ದಿಷ್ಟ ಭಯ ಎಂಬುದಾಗಿ ಮೂರು ರೀತಿಯಾಗಿ ಗುರುತಿಸಬಹುದಾಗಿದ್ದರೂ ಇವುಗಳಲ್ಲದೆ ಮುಚ್ಚಿದ ಸ್ಥಳಗಳ ಭಯ (ಕ್ಲೌಸೋಫೋಬಿಯ), ಕೋಡಂಗಿ/ಹಾಸ್ಗಾರ (ಕೊಲೋಫೋಬಿಯ), ಎತ್ತರಕ್ಕೆ ಹಾರುವುದು (ಎರೋಫೋಬಿಯ), ಪ್ರಾಣಿಗಳನ್ನು ಕಂಡಾಗ (ರುಂಫೋಬಿಯ), ಬಧ್ಯತೆ/ಕಟ್ಟಬೀಳುವಿಕೆಯ ಭಯ (Commitment Phobia), ಜೀಡಗಳನ್ನು ನೋಡಿದರೆ (Sarachnophobia), ಸೂಜಿಗಳು (Aichmophobia), ಹಾವುಗಳು (Ophidiophobia), ಎತ್ತರಗಳು (acrophobia or Altophobia), ಸೂಕ್ಷ್ಮಜೀವಿಗಳು (Mysophobia), ಹಲ್ಲಿನ ಚಿಕಿತ್ಸೆಗೆ ಒಳಗಾಗುವುದರಲ್ಲಿ (Dentophobia) ಹಿಂತೆ ಭಯಗಳಲ್ಲಿ ಹಲವಾರು ವಿಧಗಳಿದ್ದು, ಹೇಳುತ್ತಾ ಹೋದರೆ ಅದಕ್ಕೆ ಹೊನೆಯೇ ಇಲ್ಲಾ. ಇನ್ನೂ ಕೆಲ ವಿಚಿತ್ರ ಭಯಗಳನ್ನು ಹೆಸರಿಸಬೇಕೆಂದರೆ ಮಿಡತೆಗಳು, ಪಾಳು ಬಿದ್ದ ಮನೆಗಳು, ಹೆಲ್ಪಿಟ್ಸಾಗಳು, ಪಾದಗಳು ಇವುಗಳನ್ನು ಕಂಡಾಗ ಸಹ ಭಯಭೀತರಾಗುವವರಿದ್ದಾರೆ. ಕೆಲವರಿಗೆ ಇದು ವಿಚಿತ್ರವಾಗಿಯೂ, ವಿಲಕ್ಷಣವಾಗಿಯೂ ಅನಿಸಬಹುದು. ಆದರೆ ಭಯ ಇರುವವರಿಗೆ ಈ ಭಯ ಅವರನ್ನು ದುರ್ಬಲರನ್ನಾಗಿ ಮಾಡಬಹುದು. ತೆರೆದ ಸ್ಥಳಗಳನ್ನು ಕಂಡಾಗ ಭಯ ಬೀಳುವವರು ಪ್ರಾನಿಕೊಂಡಿಗೆ ಅಂದರೆ ಕಂಗಾಲಾಗುವ ನಡುವಳಿಕೆ ಸಮಸ್ಯೆಯೊಂದಿಗೆ ಬದುಕ್ಕಿರುತ್ತಾರೆ.

ಸಾಮಾನ್ಯವಾಗಿ ಭಯ ಅಥವಾ ಅಂಜಿಕೆಗಳನ್ನು ಜನರು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಹಾಗಾಗಿ ಯಾರಿಗೆ ಯಾವ ತರಹದ ಭಯ ಇದೆ ಎಂಬುದು ಗೊತ್ತಾಗುವುದೇ ಇಲ್ಲಾ. ಬಹುತೇಕ ಭಯ ಅಥವ ಭೀತಿಗೊಳಗಾದವರು ಈ ಭಯ ಉಂಟು ಮಾಡುವ ವ್ಯಕ್ತಿಗಳನ್ನು ಅಥವಾ ಸಂದರ್ಭಗಳನ್ನು ತಪ್ಪಿಸುವ ಮಾರ್ಗಗಳನ್ನು ಕಂಡುಹೊಳ್ಳುತ್ತಾರೆ.

ಚಿಕಿತ್ಸೆ ನೀಡದೆ ಬಿಟ್ಟರೆ ಸ್ವತಃ ಭಯ ಅಥವಾ ಅದನ್ನು ತಪ್ಪಿಸಲು ಅಥವಾ ಮರೆಮಾಡಲು ಮಾಡುವ ಪ್ರಯತ್ನಗಳಿಂದ ವ್ಯಕ್ತಿಯ ಜೀವನವು ಗಂಭೀರವಾಗಿ ಪರಿಣಾಮ ಬೀರುವ ಹಂತಕ್ಕೆ

<sup>1</sup> ಸಹಾಯಕ ಪ್ರಾಧ್ಯಾಪಕರು, ಗೃಹವಿಜ್ಞಾನ ವಿಭಾಗ, ಸರ್ಕಾರಿ ಪ್ರಥಮ ದಜ್ಜೆ ಕಾಲೇಜು, ಪೂಜಗೇರಿ, ಅಂಕೋಲಾ, ಉತ್ತರ ಕನ್ನಡ ಜಿಲ್ಲೆ.

<sup>2</sup> ಆಡಳಿತ ವ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾರವಾಡ, ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ.

ಹದಗೆಡಬಹುದು. ಉದಾಹರಣೆಗೆ ಹಾರಾಟದ ಭಯದಿಂದಾಗಿ ವ್ಯಕ್ತಿಯು ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೈಟುಂಬಿಕ ಸಂಬಂಧಗಳು ಹಾಳಾಗಬಹುದು. ಸ್ನೇಹಿತರೊಂದಿಗಿನ ಬಾಂಧವ್ಯ ಕೆಡಬಹುದು, ಶ್ರೀಕೃಂಢಲ್ಲಿ ಫೇಲ್ ಆಗಬಹುದು, ಭಯವನ್ನು ನಿಖಾಯಿಸಲು ಹೆಣಗಾಡುತ್ತಿರುವಾಗ ಉದ್ಯೋಗಗಳನ್ನು ಕಳೆದುಕೊಳ್ಳಬಹುದು. ಬಾಲ್ಯದಲ್ಲಿ ಇರುವ ಭಯಗಳು ದೊಡ್ಡವರಾದಂತೆ, ಆ ವಿಷಯ/ವ್ಯಕ್ತಿ/ಸನ್ಮಿವೇಶಗಳ ಬಗ್ಗೆ ತಿಳುವಳಿಕೆ ಬಂದಂತೆ ಕಡಿಮೆಯಾಗಬಹುದು ಅಥವಾ ಇಲ್ಲವಾಗಬಹುದು. ಕೆಲವು ಸಲ ಸ್ವಲ್ಪ ಸಮಯದ ನಂತರ ತಾನಾಗಿಯೆ ಭಯ ಕಡಿಮೆಯಾಗಬಹುದು. ಆದರೆ ಬಹಳಷ್ಟು ಬಾರಿ ಭಯ ಹೀಡಿತರಿಗೆ ಸಹಾಯ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಚಿಕಿತ್ಸೆಯನ್ನು ವ್ಯಕ್ತಿಯು ಸ್ವೀಕರಿಸದ ಹೊರತು ಭಯ ಸಾಮಾನ್ಯವಾಗಿ ಹೋಗುವುದಿಲ್ಲ.

## ಭಯಕ್ಕೆ ಕಾರಣ ಮತ್ತು ಪರಿಣಾಮ

ಭಯಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣಗಳಿಲ್ಲದಿದ್ದರೂ ಭಯ ಆಯಾ ಕುಟುಂಬಗಳಲ್ಲಿ ಹಿಂದಿನಿಂದಲೂ ಇರಬಹುದು, ಸಂಸ್ಕೃತಿಯಿಂದ ಪ್ರಭಾವಿತವಾಗಿರಬಹುದು, ಪಾಲಕರು ಅವರನ್ನು ಹೇಗೆ ಬೆಳೆಸಿದ್ದಾರೆ ಎನ್ನುವ ಅಂಶ ಇರಬಹುದು, ಹಲವಾರು ವಿಭಿನ್ನ ನಿಜ ಜೀವನದ ಘಟನೆಗಳಿಂದ ಪ್ರಚೋದಿತವಾಗಿರಬಹುದು. ಕುಟುಂಬದಲ್ಲಿ ಯಾರಿಗಾದರೂ ಭಯದ ಸಮಸ್ಯೆ ಇದ್ದಲ್ಲಿ ಅವರ ಸಂಪರ್ಕದಲ್ಲಿರುವ ಇತರರಿಗೂ ಇದು ಬೇರೆಯವರಿಗಿಂತ ಮೂರು ಪಟ್ಟು ಹೆಚ್ಚಾಗಿ ಬಾಧಿಸಬಹುದು. ಯಾರ ಪಾಲಕರು ಅತಿಯಾಗಿ ಮಕ್ಕಳನ್ನು ರಕ್ಷಣೆಯಿಂದ ಬೆಳೆಸುತ್ತಾರೂ ಅಥವಾ ಯಾರ ಪಾಲಕರು ಮಕ್ಕಳನ್ನು ತಮ್ಮಿಂದ ದೂರ ಇಟ್ಟಿರುತ್ತಾರೋ ಅಂಥವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಭಯ ಹೀಡಿತರು ಭಯ ತರುವ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳುವ ಮೂಲಕ ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಇದನ್ನು ನಿಖಾಯಿಸಲು ಪ್ರಯತ್ನಿಸುತ್ತಾರೆ.

ಕೆಲವು ಪ್ರಕರಣಗಳಲ್ಲಿ ಪದೇ ಪದೇ ಹೆದರಿಸಿ ಆ ಪರಿಸ್ಥಿತಿಯಲ್ಲಿ ಭಯ ಪಡುವಂತೆ ಮಾಡಲ್ಪಟ್ಟಿರುತ್ತಾರೆ. ಹೀಗೆ ಹೆದರಿ ಅವರು ಆ ಭಯವನ್ನು ಅದೇ ತರಹದ ಎಲ್ಲ ಪರಿಸ್ಥಿತಿಗಳಿಗೂ ಅನ್ವಯಿಸಿ ಭಯಪಡುತ್ತಾರೆ. ಉದಾಹರಣೆಗೆ – ಯಾವುದೋ ಒಂದು ನಾಯಿ ತೋರಿಸಿ ಹೆದರಿಸಿದ್ದರೆ ಎಲ್ಲ ನಾಯಿಗಳೂ ಅದೇ ರೀತಿ ಎಂದುಕೊಂಡು ಎಲ್ಲ ನಾಯಿಗಳಿಗೂ ಭಯಪಡುತ್ತಾರೆ.

## ಭಯದ ಚಿನ್ಹನಗಳು ಮತ್ತು ಲಕ್ಷಣಗಳು

ಭಯದ ಲಕ್ಷಣಗಳು ಸಾಮಾನ್ಯವಾಗಿ ಪ್ರಾನಿಕ ಡಿಸಾರ್ಟ ಅಂದರೆ ಕಂಗಾಲಾಗುವ ನಡುವಳಿಕೆ ಸಮಸ್ಯೆಯನ್ನು ಒಳಗೊಂಡಿರುತ್ತವೆ – ಅದರಲ್ಲಿ ಗಾಬರಿಯಾಗುವುದು, ಭೀತಿಗೊಳಗಾಗುವುದು ಮುಂತಾದ ಭಾವನೆಗಳು ಅಡಕವಾಗಿರುತ್ತವೆ. ಈ ಭಾವನೆಗಳು ಯಾವುದೇ ನೈಜ ಸನ್ಮಿವೇಶಗಳಲ್ಲಿ ಅತಿ ಎನ್ನಿಸುತ್ತವಾದರೂ ಅದರಿಂದ ಅವರಿಗೆ ಹೊರಬರಲಾಗುವುದಿಲ್ಲ. ಇವುಗಳ ಜೊತೆಗೆ ದೃಷ್ಟಿಕೆ ಲಕ್ಷಣಗಳಾದ ನಡುಕ ಬರುವುದು, ಬೆವರುವುದು, ವಾಕರಿಕೆ, ಏರಿದ ಹೃದಯ ಬಡಿತ, ಉಸಿರಾಟದ ತೋಂದರೆ,

ಸ್ವಷ್ಟವಾಗಿ ಯೋಚಿಸುವಲ್ಲಿ ಸೋಲು, ಅಲ್ಲಿಂದ ಓಡಿ ಹೋಗಬೇಕೆಂಬ ಬಯಕೆ ಮುಂತಾದವು ಕಂಡುಬರುತ್ತವೆ. ಕೆಲವೊಮ್ಮೆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅತಿರೇಕದ ಕ್ರಮಗಳನ್ನು ಅನುಸರಿಸುವುದೂ ಕಂಡುಬರುತ್ತದೆ.

## ಭಯ ಗುರುತಿಸುವುದು ಹೇಗೆ?

ಪಾಲಕರು, ಕುಟುಂಬದ ಸದಸ್ಯರು, ಸ್ನೇಹಿತರು ಸೂಕ್ಷ್ಮವಾಗಿ ಗಮನಿಸುವುದರಿಂದಲೇ ಬಹಳ ಸಲ ಇವುಗಳನ್ನು ಗುರುತಿಸಬಹುದು. ಪರವಾನಿಗಿ ಪಡೆದ ಆರೋಗ್ಯ ಚಿಕಿತ್ಸಕರು, ಕುಟುಂಬ ವ್ಯಕ್ತಿಗಳು, ಮನಶಾಸ್ತಜ್ಞರು, ಮನಶಾಸ್ತಜ್ಞರು ಹಿಂಗೆ ಪರಿಣಿತರ ಸಹಾಯವನ್ನೂ ಪಡೆಯಬಹುದು.

## ಭಯ ನಿವಾರಣೆಗೆ ಚಿಕಿತ್ಸೆ

ಭಯದಿಂದ ಬಳಲುತ್ತಿರುವವರಿಗೆ ಮನೋಚಿಕಿತ್ಸೆ ಹಾಗೂ ಜೀವದಿಗಳನ್ನು ನೀಡುತ್ತಿರುವಾಗ ದ್ಯುಮಣಿ ಶಿಫ್ಟ್ ತುಂಬುವುದು, ಜೊತೆಗೆ ಇದ್ದು ಒಂಟಿತನದಿಂದ ಬಳಲದಂತೆ ಮೋಡಿಕೊಳ್ಳುವುದು ಬಹಳ ಮುಖ್ಯ, ಇದುವೇ ಅವರಿಗೆ ಮಾಡುವ ಬಹು ದೊಡ್ಡ ಸಹಾಯ. ಭಯ ಪಡುವ ವ್ಯಕ್ತಿ ಯಾವ ಸನ್ನಿಹಿತ, ಪ್ರಾಣಿ, ವ್ಯಕ್ತಿ ಅಥವಾ ವಸ್ತುವಿಗೆ ಹೆದರುತ್ತಾನೋ ಅದಕ್ಕೆ ಅವನನ್ನು ನಿಧಾನವಾಗಿ ಬೆಂಬಲಿಸುವುದು ಮತ್ತು ಪರಿಚಯಿಸುವುದು (Supportive and gradual exposure psychotherapy) ಮಾಡುತ್ತಾ ಹೋಗುವುದು ಒಂದು ರೀತಿಯ ಮನೋಚಿಕಿತ್ಸೆ. ಉದಾಹರಣೆಗೆ ವೇದಿಕೆ ಮೇಲೆ ನಿಂತು ಮಾತನಾಡಲು ಭಯ ಇದ್ದರೆ ಚಿಕಿತ್ಸಕರು ಜೊತೆಯಲ್ಲೇ ಇದ್ದು ಭಯ ನಿವಾರಣೆಗೆ ಸಹಾಯ ಮಾಡುತ್ತಾ ಸುಧಾರಣೆ ಕಂಡಾಗ ಮೇರ್ಮೆತ್ತಾಹಿಸುವುದು. ಜೀಡಗಳಿಗೆ ಹೆದರುತ್ತಿದ್ದರೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಜೀಡವನ್ನು ತೋರಿಸಿ ನಿಧಾನವಾಗಿ ಕೈಯ್ಯಲ್ಲಿ ಇರಿಸಿ ಭಯ ನಿವಾರಣೆಗೆ ಮಂಬಿತ್ತಿಸುವುದು.

## ನಡವಳಿಕ/ವರ್ತನಾ ಚಿಕಿತ್ಸೆ (Cognitive Behavioural Therapy - CBT)

ಭಯ ಹೀಡಿತರಿಗೆ ಅವನ ಅಥವಾ ಅವಳ ಆಲೋಚನಾ ವಿಧಾನವನ್ನು ಬದಲಾಯಿಸಲು ಸಹಾಯ ಮಾಡುವ ಮೂಲಕ ಭಯದ ಲಕ್ಷಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಕಂಡುಬಂದಿದೆ. ಈ ಗುರಿಯನ್ನು ಸಾಧಿಸಲು ಈ ಚಿಕಿತ್ಸೆಯು ಮೂರು ತಂತ್ರಗಳನ್ನು ಬಳಸುತ್ತದೆ. ಅವುಗಳೆಂದರೆ ನೀತಿ ಚೋಧಕ ಘಟಕ, ಅರಿವಿನ ಘಟಕ ಮತ್ತು ನಡವಳಿಕ ಘಟಕ.

ಮೊದಲನೆ ಹಂತದಲ್ಲಿ ಭಯಗಳು ಮತ್ತು ಚಿಕಿತ್ಸೆಯ ಬಗ್ಗೆ ವ್ಯಕ್ತಿಗೆ ಶಿಕ್ಷಣ ನೀಡುವುದನ್ನು ಒಳಗೊಂಡಿರುತ್ತದೆ. ವ್ಯಕ್ತಿಯು ಚಿಕಿತ್ಸೆಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಲು ಹಾಗೂ ಚಿಕಿತ್ಸೆಗೆ ಸಹಾಕಾರ ನೀಡಲು ಮೇರ್ಮೆತ್ತಾಹಿಸುವುದಾಗಿದೆ. ಎರಡನೇ ಹಂತದಲ್ಲಿ ವ್ಯಕ್ತಿಯ ನಡುವಳಿಕ ಮೇಲೆ ಪ್ರಭಾವ ಬೀರುವ ಆಲೋಚನೆಗಳು ಮತ್ತು ಉಹಳಿಗಳನ್ನು ಗುರುತಿಸಲು ಈ ಹಂತ ಸಹಾಯ ಮಾಡುತ್ತದೆ. ವಿಶೇಷವಾಗಿ ಭಯವನ್ನುಂಟು ಮಾಡುವ ಸನ್ನಿಹಿತಗಳು. ಮೂರನೇ ಹಂತದಲ್ಲಿ ವ್ಯಕ್ತಿಯ ನಡುವಳಿಕೆಯನ್ನು ಮಾರ್ಪಡಿಸುವ ತಂತ್ರಗಳನ್ನು ಉಪಯೋಗಿಸಿ ಭಯ ನಿವಾರಣೆಗೆ ಸಹಾಯ ಮಾಡುತ್ತದೆ.

## ಜೈವಧಗಳ ಬಳಸಿ ಸಿರೋಟಿನ್‌ ಮಟ್ಟವನ್ನು ಬದಲಾಯಿಸುವುದು. (Selective Serotonin Reuptake Inhibitor (SSRI):

ಮೇಲೆ ತಿಳಿಸಿದ ಚಿಕಿತ್ಸೆಗಳು ಪರಿಣಾಮಕಾರಿಯಾಗಿದ್ದಾಗ ಈ ಚಿಕಿತ್ಸೆಯನ್ನು ಕೊಡಬಹುದಾಗಿರುತ್ತದೆ. ಇಲ್ಲಿ ಜೈವಧಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಉದಾಹರಣೆಗೆ : Fluoxetine (Prozac), Sertraline (Zoloft), Paroxetine (Paxil), Luvoxamine (Luvox), Citalopram (Celexa), Escitalopram (Lexapro) ಮುಂತಾದ ಜೈವಧಗಳನ್ನು ನೀಡಲಾಗುತ್ತದೆ. ಈ ಜೈವಧಗಳು ಮೆದುಳಿನಲ್ಲಿ ಸಿರೋಟಿನ್‌ ಮಟ್ಟ ಬದಲಾಗುವಂತೆ ಮಾಡುತ್ತವೆ. ಆದರೆ ಈ ಜೈವಧಗಳ ಸೇವನೆಯಿಂದ ಅಡ್ಡ ಪರಿಣಾಮಗಳಿಂದರೆ ವಾಕರಿಕೆ, ನಡುಕ ಬರುವುದು, ದೃಷ್ಟಿ ಮಂಜಾಗುವುದು, ಬಾಯಿ ಒಣಗುವುದು, ನಿದ್ರೆಯ ಶೋಂದರೆ, ಮಲಬದ್ಧತೆ, ತಲೆ ತಿರುಗುವಿಕೆ ಮುಂತಾದವುಗಳು. ಬಹಳ ಅಪರೂಪದ ಸಂದರ್ಭಗಳಲ್ಲಿ ಕೆಲವು ಜನರಿಗೆ ಹೆಚ್ಚಿನ ಆತಂಕ ಅಥವಾ ಖಿನ್ನತೆ ಉಂಟಾಗಬಹುದು ಹಾಗೂ ಆತ್ಮಹತ್ಯೆ ಪ್ರಯತ್ನಗಳೂ ಆಗಬಹುದು. ಆದ್ದರಿಂದ ಚಿಕಿತ್ಸೆಯ ಬಗ್ಗೆ ಪರಿಣಿತ ತಜ್ಞರು ನಿರ್ದರ್ಶಿಸಬೇಕಾಗುತ್ತದೆ.

### ಉಪಸಂಹಾರ

ದೇಹಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಧ್ಯಂತೆ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳೂ ಇರುತ್ತವೆ ಎಂಬುದು ಹೊಸ ವಿಷಯವೇನಲ್ಲ. ಆದರೆ ಇದರ ಬಗ್ಗೆ ಮಾತನಾಡಲು, ಚರ್ಚಿಸಲು ಯಾಕೋ ಹಿಂಜರಿಕೆ. ಹಾಗಂತ ಸುಮ್ಮಾನಿದ್ದರೆ ತೊಂದರೆ ತಪ್ಪಿದ್ದಲ್ಲ. ಯಾವುದೇ ಸಮಸ್ಯೆಯಾದರು ಎಷ್ಟು ಬೇಗ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಯತ್ತದೆಯೋ ಅಷ್ಟು ಬೇಗ ಅದರಿಂದ ಹೊರಬರಬಹುದಲ್ಲದೇ ಸಾಮಾನ್ಯ ಜೀವನ ಸಾಗಿಸಲು ಅನುಕೂಲ ವಾಗುತ್ತದೆ. ಭಯ ಕೂಡ ಅಷ್ಟೇ ಕುಟುಂಬದ ಸದಸ್ಯರು, ಸ್ನೇಹಿತರು ಯಾರೋಂದಿಗಾದರು ಮುಕ್ತವಾಗಿ ಚರ್ಚಿಸಿ ಪರಿಣಿತರಿಂದ ಪರಿಹಾರ ಕಂಡುಕೊಳ್ಳಬಹುದು. ಅಥವಾ ನಮ್ಮ ಸಮೀಕ್ಷೆಯ ವರ್ತಿಗಳಲ್ಲಿ ಯಾರಾದರೂ ಅಂತಹ ಸಮಸ್ಯೆತ್ತೆ ನಡುವಳಿಕೆ ಹೊಂದಿದ್ದಾರೆ ಎಂದು ಕಂಡುಬಂದಲ್ಲಿ ಸೂಕ್ಷ್ಮವಾಗಿ ಗಮನಿಸಿ ಅವರಿಗೆ ನೋವಾಗಿದಂತೆ ಮನವೊಲಿಸಿ ಪರಿಣಿತರ ಸಲಹೆಯ ಮೇರೆಗೆ ಚಿಕಿತ್ಸೆ ಕೊಡಿಸಿ ಅವರೂ ಸಹ ಸಾಮಾನ್ಯ ಆನಂದದಾಯಕ ಜೀವನ ಸಾಗಿಸಲು ನೇರವಾಗಬೇಕು. ಹೊರೋನಾದಿಂದ ಜಗವೆಲ್ಲಾ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಭಯವಲ್ಲ ನಮಗೆ ಬೇಕಾಗಿರುವುದು ಜಾಗ್ರತ್ತೆ. ಅಂತಹೇ ಭಯದ ಕಾರಣಗಳು, ಲಕ್ಷಣಗಳು, ಚಿಕಿತ್ಸೆಗಳ ಬಗ್ಗೆ ತಿಳಿದುಕೊಂಡು ಭಯಮುಕ್ತ ಸಮಾಜ ನಿರ್ಮಾಣದಲ್ಲಿ ಎಲ್ಲ ಭಾಗಿಯಾಗಬೇಕಿರುವುದು ಎಲ್ಲರ ಕರ್ತವ್ಯವಾಗಿದೆ.

### ಪರಾಮರ್ಶನ ಗ್ರಂಥಗಳು

- American Psychiatric Association. (1994). Diagnostic and statistical manual of mental disorders (4<sup>th</sup> ed.). American Psychiatric Association, Washington, DC.

- Forley. M. (1965). Public speaking without pain. Van Rees Press, New York.
- Glassner. B. (1999). The culture o f fear: Why Americans are afraid o f the wrong things. Basic Books, New York.
- Handly, R. (1985). Anxiety and panic attacks. Rawson Associates, New York.
- <https://www.healthline.com/health/phobia-simple-specific>
- [https://www.health.harvard.edu/a\\_to\\_z/phobia-a-to-z](https://www.health.harvard.edu/a_to_z/phobia-a-to-z)
- <https://www.psycom.net/anxiety-specific-phobias/>
- Isaac M. Marks (1969). Fears and Phobias. Elsevier.
- Mullik P. (2012). Text Book of Home Science. Kalyani Publishers, New Delhi, Pp- 70-143.
- Nataraj P. (2014). Vikas Manovijnana. Mysore book house.
- Triekett. S. (1997). Anxiety and depression: A natural approach. Ulysses Press, Berkeley.